



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೦೮, ಮೇ, ೨೦೨೫(ವೈಶಾಖ, ೧೮, ಶಕವರ್ಷ, ೧೯೪೭) BENGALURU, THURSDAY, 08, MAY, 2025(VAISHAKHA, 18, SHAKAVARSHA, 1947)	ಸಂ. ೨೫೮ No. 258
-----------------------	--	--------------------

## ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು

### ಪ್ರಪತ್ರ-೨

:: ಅಧಿಸೂಚನೆ ::

ಸಂಖ್ಯೆ:ಚುನಾ/(ಗ್ರಾ.ಪಂ)ಸಿ.ಆರ್.02/2024-25

ದಿನಾಂಕ: 08.05.2025

- (1) 1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಬೆಂಗಳೂರು ನಗರ ಜಿಲ್ಲೆಯ, ಯಲಹಂಕ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಿ ಸದಸ್ಯರುಗಳ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಸಲು.
- (2) ಬೆಂಗಳೂರು ಜಿಲ್ಲೆಯ, ಯಲಹಂಕ ತಾಲ್ಲೂಕಿನ 9-ಗಂಟಗಾನಹಳ್ಳಿ ಗ್ರಾಮ ಪಂಚಾಯ್ತಿಯ, 2-ನಾಗದಾಸನಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೂಲಿಕೆರೆ ಗ್ರಾಮ ಪಂಚಾಯ್ತಿಯ 03-ರಾಮಸಂದ್ರ, ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿಯ, 02-ಹೊನ್ನಿಗನಹಟ್ಟಿ, ಮತ್ತು ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯ್ತಿಯ 06-ಬಂಡಾಪುರ, ಶಾಂತಿಪುರ ಗ್ರಾಮ ಪಂಚಾಯ್ತಿಯ, 02-ಶಾಂತಿಪುರ ಮತ್ತು ಮುಗಳೂರು ಗ್ರಾಮ ಪಂಚಾಯ್ತಿಯ, 01-ಮುಗಳೂರು ಕ್ಷೇತ್ರಗಳಿಗೆ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯರ ಸ್ಥಾನಗಳು ಖಾಲಿಯಾಗಿರುವ ಕಾರಣದಿಂದ ತೆರವಾದ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಸಬೇಕಾಗಿರುತ್ತದೆ.

ಆದುದರಿಂದ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮಕ್ರಮಾನುಸಾರವಾಗಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ **ಜಗದೀಶ್.ಜಿ. ಭಾ.ಆ.ಸೇ.,** ಎಂಬ ಹೆಸರಿನ ನಾನು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಗಂಟಗಾನಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೂಲಿಕೆರೆ ಮತ್ತು ಚನ್ನೇನಹಳ್ಳಿ ಮತ್ತು ಆನೇಕಲ್ ತಾಲ್ಲೂಕಿನ ಮರಸೂರು, ಶಾಂತಿಪುರ ಮತ್ತು ಮುಗಳೂರು ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿಯಾಗಿರುವ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಸಲು ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ನಿಗದಿಪಡಿಸುತ್ತೇನೆ.

ಕ್ರ.ಸಂ	ವಿವರ	ಚುನಾವಣಾ ದಿನಾಂಕಗಳು
1	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	14.05.2025 (ಬುಧವಾರ)
2	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	15.05.2025 (ಗುರುವಾರ)
3	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	17.05.2025 (ಶನಿವಾರ)
4	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	25.05.2025 (ಭಾನುವಾರ)
5	ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	27.05.2025 (ಮಂಗಳವಾರ)

(೧)

6	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕು ಕೇಂದ್ರಗಳಲ್ಲಿ)	28.05.2025 (ಬುಧವಾರ)
7	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	28.05.2025 (ಬುಧವಾರ)

ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳಲ್ಲಿನ ಖಾಲಿ ಇರುವ ಕ್ಷೇತ್ರಗಳಿಗೆ ನಿಗದಿಪಡಿಸಲಾಗಿರುವ ಮೀಸಲಾತಿ ವಿವರಗಳನ್ನು ಅನುಬಂಧ-1ರಲ್ಲಿ ಲಗತ್ತಿಸಿದೆ.

(ಜಗದೀಶ್.ಜಿ, ಭಾ.ಆ.ಸೇ)  
ಜಿಲ್ಲಾಧಿಕಾರಿ ಹಾಗೂ  
ಜಿಲ್ಲಾ ಚುನಾವಣಾಧಿಕಾರಿ,  
ಬೆಂಗಳೂರು ಜಿಲ್ಲೆ, ಬೆಂಗಳೂರು.

ಅನುಬಂಧ-1

ಅಧಿಸೂಚನೆ ಸಂ.ಚುನಾ/ಗ್ರಾ.ಪಂ/ಸಿ.ಆರ್.10/2020-21 ದಿನಾಂಕ 19.08.2020

ಗ್ರಾಮ ಪಂಚಾಯ್ತಿ ಉಪ ಚುನಾವಣೆ

ಕ್ರ. ಸಂ.	ತಾಲ್ಲೂಕಿನ ಹೆಸರು	ಗ್ರಾಮ ಪಂಚಾಯ್ತಿ ಹೆಸರು	ಗ್ರಾಮ ಪಂಚಾಯ್ತಿ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ನಿಗದಿಪಡಿಸಲಾದ ಮೀಸಲಾತಿ
1	ಯಲಹಂಕ	ಗಂಟಗಾನಹಳ್ಳಿ	2-ನಾಗದಾಸನಹಳ್ಳಿ	ಹಿಂದುಳಿದ ವರ್ಗ 'ಅ'
2	ಬೆಂಗಳೂರು ದಕ್ಷಿಣ	ಸೂಲಿಕೆರೆ	3-ರಾಮಸಂದ್ರ	ಸಾಮಾನ್ಯ
		ಚನ್ನೇನಹಳ್ಳಿ	2-ಹೊನ್ನಿಗನಹಟ್ಟಿ	ಅನುಸೂಚಿತ ಜಾತಿ
3	ಆನೇಕಲ್	ಮರಸೂರು	6-ಬಂಡಾಪುರ	ಅನುಸೂಚಿತ ಜಾತಿ ಮಹಿಳೆ
		ಶಾಂತಿಪುರ	2-ಶಾಂತಿಪುರ	ಸಾಮಾನ್ಯ
		ಮುಗಳೂರು	1-ಮುಗಳೂರು	ಸಾಮಾನ್ಯ ಮಹಿಳೆ

ಜಿಲ್ಲಾಧಿಕಾರಿ ಹಾಗೂ  
ಜಿಲ್ಲಾ ಚುನಾವಣಾಧಿಕಾರಿ,  
ಬೆಂಗಳೂರು ಜಿಲ್ಲೆ, ಬೆಂಗಳೂರು.